

ಡಯಟ್‌ನಲ್ಲಿ ಲಭ್ಯವಿರುವ ಸೌಲಭ್ಯಗಳು

ಕ್ಯಾಂಪಸ್ ಮತ್ತು ಮೂಲಸೌಕರ್ಯ :



ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು 110 * 70 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕಟ್ಟಡವನ್ನು ಹೊಂದಿದ್ದು, ಎಲ್ಲಾ ವಿಭಾಗಗಳಿಗೆ ಪ್ರತ್ಯೇಕ ಕೊಠಡಿಗಳು, ಆಡಳಿತ ಸಿಬ್ಬಂದಿಗೆ ವಿಶಾಲವಾದ ಕೊಠಡಿಗಳು, ವಿವಿಧ ಪ್ರಯೋಗಾಲಯಗಳಿಗೆ ಕೊಠಡಿಗಳು, ಗ್ರಂಥಾಲಯ, ಹಾಸ್ಟೆಲ್ ಮತ್ತು ಕಾನ್ವರೆನ್ಸ್ ಹಾಲ್ ಹೊಂದಿದೆ. ನೆಟ್‌ವರ್ಕ್ ಸಂಪರ್ಕ, ಮತ್ತು ಸಿಸಿಟಿವಿ ಕಣ್ಗಾವಲಿನೊಂದಿಗೆ ವಿಭಿನ್ನ ತರಬೇತಿ ನೀಡಲು ಇದು ಸಾಕಷ್ಟು ಕೊಠಡಿಗಳನ್ನು ಹೊಂದಿದೆ.

ಗಣಕಯಂತ್ರ ಪ್ರಯೋಗಾಲಯ



ಐವತ್ತೈದು ಕಂಪ್ಯೂಟರ್‌ಗಳನ್ನು ಒಳಗೊಂಡಿರುವ ಎರಡು ಸಜ್ಜುಗೊಂಡ ಮತ್ತು ಕ್ರಿಯಾತ್ಮಕ ಕಂಪ್ಯೂಟರ್ ಲ್ಯಾಬ್‌ಗಳಿವೆ.

ಭಾಷಾ ಪ್ರಯೋಗಾಲಯ :



ಕಂಪ್ಯೂಟರ್ ನೆರವಿನ ಭಾಷಾ ಲ್ಯಾಬ್ (CALL) ಸಾಕಷ್ಟು ಪೀಠೋಪಕರಣಗಳು, ಕಂಪ್ಯೂಟರ್‌ಗಳು, ಹೆಡ್‌ಸೆಟ್‌ಗಳು, ಮೈಕ್ರೋಫೋನ್‌ಗಳು ಮತ್ತು ವಿವಿಧ ತಂತ್ರಜ್ಞಾನಗಳನ್ನು ಕಲಿಯಲು ಸಹಾಯ ಮಾಡುವ ತಂತ್ರಜ್ಞಾನವನ್ನು ಹೊಂದಿದೆ.


ವಿಜ್ಞಾನ ಪ್ರಯೋಗಾಲಯ :

ವಿಜ್ಞಾನ ಪ್ರಯೋಗಾಲಯದಲ್ಲಿ ಆಧುನಿಕ ಸೂಕ್ಷ್ಮದರ್ಶಕಗಳು, ಸ್ಲೈಡ್‌ಗಳು, ಮಾದರಿಗಳು, ಮಾನವ ಅಸ್ತಿಪಂಜರ, ರಾಸಾಯನಿಕಗಳು, ಮಾದರಿಗಳು ಮತ್ತು ಇತರ ವೈಜ್ಞಾನಿಕ ಉಪಕರಣಗಳಿವೆ.

ಮನೋವಿಜ್ಞಾನ ಪ್ರಯೋಗಾಲಯ :

ಮನೋವಿಜ್ಞಾನ ಪ್ರಯೋಗಾಲಯವು ಬೋಧನೆ, ಸಂಶೋಧನಾ ಚಟುವಟಿಕೆಗಳು, ಪ್ರಬಂಧ ಮತ್ತು ಯೋಜನೆಯ ಕೆಲಸಗಳಲ್ಲಿ ಸಹಾಯ ಮಾಡುತ್ತದೆ.

ಗ್ರಂಥಾಲಯ;



ಗ್ರಂಥಾಲಯವು ಉಲ್ಲೇಖ (Reference) ಪುಸ್ತಕಗಳು, ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಪುಸ್ತಕಗಳು, ವಿಶ್ವಕೋಶ, ನಿಯತಕಾಲಿಕಗಳು, ನಿಘಂಟುಗಳು, ಶಿಕ್ಷಕರ ತರಬೇತಿ ಸಾಹಿತ್ಯ, ಶೈಕ್ಷಣಿಕ

ನಿಯತಕಾಲಿಕೆಗಳು, ಮನೋವಿಜ್ಞಾನದ ಪುಸ್ತಕಗಳು, ಕಥೆ ಪುಸ್ತಕಗಳು, ಕಾದಂಬರಿಗಳು ಮತ್ತು ಇನ್ನೂ ಅನೇಕವನ್ನು ಸಂಘಟಿತ ಮತ್ತು ಡಿಜಿಟಲೀಕರಣದಲ್ಲಿ ಜೋಡಿಸಲಾಗಿದೆ.

ವೀಡಿಯೋ ಕಾನ್ಫರೆನ್ಸಿಂಗ್:



ವೀಡಿಯೋ ಕಾನ್ಫರೆನ್ಸಿಂಗ್ ಸ್ವಡಿಯೋ ಮೂಲಕ ನಾವು ರಾಜ್ಯದ ವಿವಿಧ ಅಧಿಕಾರಿಗಳೊಂದಿಗೆ ಸಂವಹನ ನಡೆಸಲು ಮತ್ತು ಯಾವುದೇ ಸಮಯದಲ್ಲಿ ತರಬೇತಿ, ಸಭೆಗಳಿಗೆ ಹಾಜರಾಗಲು ಪ್ರವೇಶವನ್ನು ಹೊಂದಿದ್ದೇವೆ.

ಹಾಸ್ಟೆಲ್ ಸೌಲಭ್ಯ :



ಡಯಟನ ವಸತಿ ನಿಲಯದಲ್ಲಿ 16 ಕೊಠಡಿಗಳೊಂದಿಗೆ 55 ಜನರಿಗೆ ಅವಕಾಶವಿದೆ, ಎಲ್ಲಾ ಸೌಲಭ್ಯಗಳೊಂದಿಗೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಸತಿ ಸೌಲಭ್ಯವಿದೆ. ಶಿಕ್ಷಕರು ಮತ್ತು

ಇತರ ಅಧಿಕಾರಿಗಳಿಗೆ ವಸತಿ ವ್ಯವಸ್ಥೆಯಲ್ಲಿ ನಡೆಯುವ ವಿವಿಧ ವಸತಿ ತರಬೇತಿ ಮತ್ತು ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ.

ಸಭಾಂಗಣ :

ಉಪನ್ಯಾಸ ಸಭಾಂಗಣವು 100 ಸದಸ್ಯರಿಗೆ ಆಸನ ವ್ಯವಸ್ಥೆಯನ್ನು ಹೊಂದಿದ್ದು, ಆಡಿಯೋ / ವಿಡಿಯೋ ವ್ಯವಸ್ಥೆಯನ್ನು ಹೊಂದಿರುತ್ತದೆ. ರಾಜ್ಯ, ವಿಭಾಗ ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಗಳು, ತರಬೇತಿಗಳು ಹಾಗೂ ಶಿಕ್ಷಕರ ಸಮಾಲೋಚನೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

